



ಪಟ್ಟಣ ಸಹಕಾರ ಬ್ಯಾಂಕುಗಳ

# ಮಾರ್ಕಾಪತ್ರಿಕೆ

ಕರ್ನಾಟಕ ರಾಜ್ಯ  
ಸಹಕಾರ ಪಟ್ಟಣ  
ಬ್ಯಾಂಕುಗಳ  
ಮಹಾಮಂಡಳದ  
ಅಧಿಕೃತ ಕನ್ನಡ  
ವಾರಪತ್ರಿಕೆ

ಸಂಪುಟ : 33 | ಸಂಚಿಕೆ : 14 | 8 ಜುಲೈ 2026 | ಬುಧವಾರ | ಪುಟಗಳು : 8 | ಬೆಲೆ : 2/-

## ಸಹಕಾರಿಗಳಲ್ಲಿ ವಿಶೇಷ ಮನವಿ

ನಮ್ಮ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್‌ಎಗಳು ಎಸ್‌ಎಆರ್ ಅರ್ಜಿಯನ್ನು ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ. ಆದ್ದರಿಂದ ಎಲ್ಲ ಸಹಕಾರಿಗಳು ಮರೆಯದೆ ತಮ್ಮ ಬ್ಯಾಂಕಿನ ಮತ್ತು ಶಾಖೆಗಳ ಮುಂದೆ ಈ ಕುರಿತ ಪ್ರಕಟಣೆಯನ್ನು ಪ್ರದರ್ಶಿಸುವಂತೆ ಹಾಗೂ ನಿಮ್ಮ ಕುಟುಂಬ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರು ಅವರು ಮನವಿ ಮಾಡಿರುತ್ತಾರೆ.

ನಾಗರಿಕ ಜವಾಬ್ದಾರಿ ಮತ್ತು ಸಹಕಾರ

## ಬನ್ನಿ, ಪ್ರಜಾಪ್ರಭುತ್ವವನ್ನು ಬಲಪಡಿಸೋಣ! ಅಧಿಕಾರಿಗಳೊಂದಿಗೆ ಕೈಜೋಡಿಸೋಣ.

ಬಿಎಲ್‌ಎ  
ಅಧಿಕಾರಿಗಳಿಗೆ  
ಗೌರವ ಮತ್ತು  
ಸಹಕಾರ  
ನೀಡಿ

ನಿಮ್ಮ ಹಕ್ಕು - ನಿಮ್ಮ ಜವಾಬ್ದಾರಿ.



**ಏನು ನಡೆಯುತ್ತಿದೆ?**  
ರಾಜ್ಯಾದ್ಯಂತ ಮತದಾರರ  
ಪಟ್ಟಿಯ ವಿಶೇಷ ಪರಿಷ್ಕರಣೆ (SIR).



**ನೀವೇನು ಮಾಡಬೇಕು?**  
ಮನೆಗೆ ಬರುವ ಬಿಎಲ್‌ಎ (BLO)  
ಅಧಿಕಾರಿಗಳಿಗೆ ಮಾಹಿತಿ ನೀಡಿ



**ಯಾವ ಮಾಹಿತಿ ನೀಡಬೇಕು?**  
ಹೊಸ ಸದಸ್ಯರ ಸೇರ್ಪಡೆ,  
ಮೃತರ ಹೆಸರು ತೆಗೆಯುವುದು  
ಅಥವಾ ವಿಳಾಸ ಬದಲಾವಣೆಗೆ  
ನಿಖರ ದಾಖಲೆಗಳನ್ನು ಒದಗಿಸಿ.



AADHAAR


ವೋಟರ್‌ ID

ಮರಣ ಪ್ರಮಾಣ ಪತ್ರ

ವಿಳಾಸ ಪ್ರಮಾಣ  
(ಬದಲಾಗುವ ದಾಖಲೆ)



**ನೆನಪಿರಲಿ:**  
ಜುಲೈ 29 ರವರೆಗೆ ಮಾತ್ರ



ರಾಜ್ಯದಲ್ಲಿ ಮತಪಟ್ಟಿಯ ವಿಶೇಷ ಪರಿಷ್ಕರಣೆ ಶುರು



ನಮ್ಮ ಸಹಕಾರ  
ನಿಖರ ಮತದಾರ ಪಟ್ಟಿ  
ಬಲವಾದ ಪ್ರಜಾಪ್ರಭುತ್ವ



ನಾವು ಜಾಗೃತ ಮತದಾರರು,  
ನಾವು ಜವಾಬ್ದಾರಿ ನಾಗರಿಕರು.



ಮಾಹಿತಿ ನೀಡಿ,  
ಪ್ರಜಾಪ್ರಭುತ್ವವನ್ನು  
ಬಲಪಡಿಸಿ.

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



**ಜಲ ಸಂಪನ್ಮೂಲ ಸಂರಕ್ಷಣೆ, ಅದರ ಸದ್ಭಳಕೆ ಮತ್ತು ಸಮರ್ಪಕ ನಿರ್ವಹಣೆಯ ಮಹತ್ವವನ್ನು ಜನರು ಅರಿಯಬೇಕಾಗಿದೆ**

ಮುಂಗಾರು ನೀರಿನಲ್ಲಿ ಜೂನ್ ತಿಂಗಳು ಕಳೆಯಿತು. ದೇಶಾದ್ಯಂತ ಉತ್ತಮವಾಗಿ ಬರಬೇಕಿದ್ದ ಮುಂಗಾರು ಬಾರದ ರೈತಾಪಿ ಜನರು ಆಕಾಶದತ್ತ ಮುಖ ಮಾಡಿದ್ದಾರೆ. ಈ ವೇಳೆಗೆ ನದಿಗಳು ಉಕ್ಕಿ ಹರಿದು ಕೆರೆ, ಜಲಾಶಯಗಳು ಅರ್ಧ ಮಟ್ಟದಲ್ಲಾದರೂ ತುಂಬಬೇಕಿತ್ತು. ಎಲ್ಲೆಡೆ ನದಿ, ಕೆರೆ, ಕಟ್ಟಿಗಳು, ಜಲಾಶಯಗಳು ತಳಹತ್ತಿವೆ. ನೋಡಬೇಕು, ಈ ತಿಂಗಳಾದರೂ ಉತ್ತಮ ಮಳೆಯಾಗುವ ನೀರಿನ ಇಟ್ಟು ಕೊಳ್ಳೋಣ.

ಅದೇನೆ ಇರಲಿ ಶುದ್ಧ ಕುಡಿಯುವ ನೀರು, ಜಲ ಸಂರಕ್ಷಣೆ, ಮಳೆ ನೀರು ಅಂತರ್ಜಲ ಮರುಪೂರಣೆ ವಿಷಯವಾಗಿ ತಡಮಾಡದೆ ನಾವು ನೀವೆಲ್ಲರೂ ತುರ್ತು ಗಮನಕೊಡಬೇಕಿದೆ. ಇದಕ್ಕೆ ಕುರಿತು ಕಾರಣ; ಇತ್ತೀಚಿನ ಕೇಂದ್ರೀಯ ಅಂತರ್ಜಲ ಮಂಡಳಿಯ ಸಮೀಕ್ಷಾ ವರದಿ. ದೇಶದ ಗ್ರಾಮಾಂತರ ಪ್ರದೇಶದ ಪ್ರತಿ ನಾಲ್ಕು ಕುಟುಂಬಗಳ ಪೈಕಿ ಒಂದು ಕುಟುಂಬ ಕುಡಿಯುವ ನೀರನ್ನು ಹುಡುಕಿಕೊಂಡು ಒಂದೆರಡು ಕಿಲೋ ಮೀಟರ್ ಅಲೆಯಬೇಕಿದೆ ಎನ್ನುವ ಮಾಹಿತಿ ಅದರಲ್ಲಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಕುಟುಂಬಗಳು ಕೂಡ ಕುಡಿಯುವ ನೀರು ಸಂಗ್ರಹಕ್ಕಾಗಿ ದಿನಕ್ಕೆ ಗಂಟೆಗಟ್ಟಲೆ ಸಮಯ ವಿನಿಯೋಗಿಸಬೇಕಾಗಿದೆ. ನೀರು ದೊರೆಯುವ ಸ್ಥಳದಲ್ಲಿ ಉದ್ದನೆ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ.

ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಕಾರ ಶೇ.64ರಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಸೆಲೆಯೇ ಬತ್ತಿ ಹೋಗಿರುವುದಾಗಿಯೂ ಅದೆ ವರದಿಯಲ್ಲಿದೆ. ಕುಡಿಯುವ ನೀರಿನ ಬೇಡಿಕೆಯನ್ನು ನೀಗಲು ಹೆಚ್ಚು ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸುವ ಪರಿಪಾಠ ಕಂಡುಬರುತ್ತಿದೆಯಾದರೂ ಇದು ಸರಿಯಲ್ಲ. ಆಳದಿಂದ ನೀರು ತೆಗೆದಷ್ಟೂ ಅದರಲ್ಲಿ ಅಪಾಯಕಾರಿ ಫ್ಲೋರೈಡ್ ಅಂಶ ಹೆಚ್ಚಿರುತ್ತದೆ. ಈ ಫ್ಲೋರೈಡ್ ಮಿಶ್ರಿತ ನೀರು ಕುಡಿದರೆ ನಾನಾ ಗಂಭೀರ ಕಾಯಿಲೆಗೆ ತುತ್ತಾಗುವುದು ಖಂಡಿತ.

ದೇಶದ ನಾಲ್ಕು ಭೌಗೋಳಿಕ ವಲಯಗಳಲ್ಲಿ ಈಶಾನ್ಯ ಭಾಗದಲ್ಲಿ ಮಾತ್ರ ಸಾಮಾನ್ಯ ಮಳೆ ಆಗುವ ನೀರಿನಿಂದ. ಉಳಿದಂತೆ, ದಕ್ಷಿಣ ಭಾರತ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲೂ ಮಳೆಯ ಕೊರತೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ದೇಶದ ಅನ್ನದ ಬಟ್ಟಲುಗಳಾಗಿರುವ ಈ ಭಾಗಗಳಲ್ಲಿ ಉಂಟಾಗುವ ಮಳೆಯ ಕೊರತೆಯು ಕೃಷಿ ಕ್ಷೇತ್ರದ ಮೇಲೆ, ಆ ಮೂಲಕ ದೇಶದ ಒಟ್ಟು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದಾದ ಸಾಧ್ಯತೆಯಿದೆ.

ಕೇಂದ್ರೀಯ ಅಂತರ್ಜಲ ಮಂಡಳಿಯ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೇವಲ 26ಸಾವಿರ ಚಿಲ್ಲರೆ ಜಲಮೂಲಗಳಿವೆ ಎನ್ನಲಾಗಿದೆ. ರಾಜ್ಯದ 6 ಕೋಟಿಗೂ ಅಧಿಕ ಇರುವ ಜನಸಂಖ್ಯೆಗೆ ಈ ಜಲಮೂಲಗಳಿಂದ ಲಭ್ಯವಾಗುವ ನೀರು ಕೇವಲ ಬೊಗಸೆಯಷ್ಟು ಮಾತ್ರವೇ!

ಜನರು ಕೇಂದ್ರ ರಾಜ್ಯ ಸರ್ಕಾರಗಳನ್ನು ನೆಚ್ಚಿಕೊಳ್ಳದೆ ಜಲ ಸಂಪನ್ಮೂಲ ಸಂರಕ್ಷಣೆ, ಅದರ ಸದ್ಭಳಕೆ ಮತ್ತು ಸಮರ್ಪಕ ನಿರ್ವಹಣೆಯ ಮಹತ್ವವನ್ನು ಅರಿಯಬೇಕಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ವಾರಗಳಲ್ಲಿ ಉತ್ತಮ ಮಳೆಯಾಗಲಿದೆ ಎನ್ನಲಾಗಿದೆ. ಅದು ನಿಜವಾಗಲಿ, ಎಲ್ಲಾ ಜಲಾಶಯಗಳು, ಕೆರೆ ಕಟ್ಟಿಗಳು ತುಂಬಲಿ ಜನ-ಜಾನುವಾರುಗಳಿಗೆ ನೆಮ್ಮದಿ ತರಲಿ ಎಂದು ಆಶಿಸುತ್ತೇನೆ.

► ಎಚ್.ಕೆ. ಪಾಟೀಲ

**ಎರಡು ದಶಕಗಳ ಬಳಿಕ ನೂತನ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಆರ್‌ಬಿಐ ಪರವಾನಗಿ ಸಾಧ್ಯತೆ**

ನವದೆಹಲಿ : ಮಹತ್ವದ ನಿರ್ಧಾರವೊಂದರಲ್ಲಿ ಎರಡು ದಶಕಗಳ ಬಳಿಕ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಹೊಸ ಪರವಾನಗಿ ನೀಡುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. ಪಟ್ಟಣ ಸಹಕಾರಿ ಬ್ಯಾಂಕಿಂಗ್ ವಲಯದ ಚಟುವಟಿಕೆಗಳನ್ನು ಉತ್ತೇಜಿಸಲು ಕಡಿಮೆ ಬಂಡವಾಳದ ಅವಶ್ಯಕತೆಯ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಕಾರಣ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.



ವರದಿಯೊಂದರ ಪ್ರಕಾರ ಆರ್‌ಬಿಐ 2004ರಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿತ್ತು. ಇದೀಗ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಹೊಸ ಪರವಾನಗಿಗಳನ್ನು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡುವ ನೀರಿನಿಂದ. ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಪರವಾನಗಿ ನೀಡುವುದನ್ನು ಪುನರಾರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಪ್ರತಿಕ್ರಿಯೆ ಕೋರಿ ಆರ್‌ಬಿಐ ಜನವರಿಯಲ್ಲಿ ಮಾಹಿತಿ ಕೇಳಿತ್ತು.

2004ರಿಂದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ನಿಯಂತ್ರಕ ಮೇಲ್ವಿಚಾರಣೆ ಮತ್ತು ಮೇಲ್ವಿಚಾರಣಾ ಮಾನದಂಡಗಳು ಗಮನಾರ್ಹವಾಗಿ ಸುಧಾರಿಸಿದ್ದು, ಆರ್‌ಬಿಐ ಈ ವಲಯದಲ್ಲಿ ಪರವಾನಗಿ ನೀಡುವ ಬಗ್ಗೆ ಮುಂದಾಗಿದೆ ಎನ್ನಲಾಗಿದೆ. ಮೇಲ್ವಿಚಾರಣಾ ಕಾರ್ಯವಿಧಾನಗಳು, ಹೆಚ್ಚುವರಿ ಹಣಕಾಸು ಸೇರ್ಪಡೆ, ಸಹಕಾರ ಬ್ಯಾಂಕುಗಳ ಸುಧಾರಿತ ಆರ್ಥಿಕ ಬಂಡವಾಳ, ತಂತ್ರಜ್ಞಾನ ಮತ್ತು ಜ್ಞಾನ ಹಂಚಿಕೆಯಂತಹ ಕ್ಷೇತ್ರಗಳಲ್ಲಿ ವಲಯಕ್ಕೆ ಅಂಚೆಲಾ ಸಂಘಟನೆಯಿಂದ ಬೆಂಬಲಗಳು ಇಂಥ ಕ್ರಮಗಳಿಂದ ಆರ್‌ಬಿಐ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮತ್ತೊಮ್ಮೆ ಪರವಾನಗಿ ನೀಡುವುದರ ಬಗ್ಗೆ ಯೋಚಿಸಿದೆ ಎಂದು ಹೇಳಲಾಗಿದೆ.

## ಕೇಂದ್ರ ಸರ್ಕಾರಕ್ಕೆ ನಾಲ್ಕು ಬ್ಯಾಂಕುಗಳಿಂದ ಡಿವಿಡೆಂಡ್ ಪಾವತಿ



**ನವದೆಹಲಿ:** ದೇಶದ ಪ್ರಮುಖ ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಜಂಟಿಯಾಗಿ 2025-26ರ ಹಣಕಾಸು ವರ್ಷಕ್ಕೆ ಒಟ್ಟು ಬರೋಬ್ಬರಿ ರೂ.9,439 ಕೋಟಿ ರೂಪಾಯಿಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಅಶೋಕ್ ಚಂದ್ರ ಅವರು 2025-26ರ ಹಣಕಾಸು ವರ್ಷದ ರೂ.2,416 ಕೋಟಿ ರೂಪಾಯಿಗಳ ಲಾಭಾಂಶದ ಚೆಕ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿದರು. ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಬ್ಯಾಂಕ್ ಪ್ರಕಟಿಸಿದೆ.

ಕೆನರಾ ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಬ್ರಜೇಶ್ ಕುಮಾರ್ ಸಿಂಗ್ ಅವರು ಹಣಕಾಸು ಸಚಿವರಿಗೆ ರೂ.2,397 ಕೋಟಿ ರೂಪಾಯಿಗಳ ಡಿವಿಡೆಂಡ್ ಚೆಕ್ ಸಲ್ಲಿಸಿದರು. 2025-26ರ ಹಣಕಾಸು ವರ್ಷಕ್ಕೆ ಕೆನರಾ ಬ್ಯಾಂಕ್ ಪ್ರತಿ ಷೇರಿಗೆ ರೂ.4.2 ರಂತೆ (ರೂ.2 ಮುಖಬೆಲೆಯ ಷೇರಿಗೆ ಶೇಕಡಾ 210ರಷ್ಟು) ಲಾಭಾಂಶ ಘೋಷಿಸಿದೆ. ಬ್ಯಾಂಕಿನ ಬಲಿಷ್ಠ ಆರ್ಥಿಕ ಪ್ರದರ್ಶನ ಹಾಗೂ ಪ್ರಮುಖ ಷೇರುದಾರರಾದ ಭಾರತ ಸರ್ಕಾರ ಸೇರಿದಂತೆ ಎಲ್ಲಾ ಹೂಡಿಕೆದಾರರಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸುವ ಬದ್ಧತೆಗೆ ಈ ಪಾವತಿ ಸಾಕ್ಷಿಯಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ನಾಲ್ಕು ಬ್ಯಾಂಕುಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಅತಿ ಹೆಚ್ಚಿನ ಲಾಭಾಂಶವನ್ನು

ನೀಡಿದೆ. ಬ್ಯಾಂಕಿನ ಎಂಡಿ ಮತ್ತು ಸಿಇಒ ದೆಬದತ್ತ ಚಂದ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರೂ.2,811 ಕೋಟಿ ರೂಪಾಯಿಗಳ ಡಿವಿಡೆಂಡ್ ಚೆಕ್ ಅನ್ನು ಹಸ್ತಾಂತರಿಸಿದರು. ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯು 2025-26ರ ಸಾಲಿಗೆ ತನ್ನ ಪ್ರತಿ ಈಕ್ವಿಟಿ ಷೇರಿಗೆ ರೂ.8.50 ರಂತೆ (ರೂ.2 ಮುಖಬೆಲೆಯ ಷೇರಿಗೆ ಬರೋಬ್ಬರಿ ಶೇಕಡಾ 425 ರಷ್ಟು) ಬಂಪರ್ ಲಾಭಾಂಶವನ್ನು ಪ್ರಕಟಿಸಿದೆ.

ಚೆನ್ನೈ ಮೂಲದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಇಂಡಿಯನ್ ಬ್ಯಾಂಕಿನ ಎಂಡಿ ಮತ್ತು ಸಿಇಒ ವಿನೋದ್ ಕುಮಾರ್ ಅವರು ರೂ.1,815.05 ಕೋಟಿ ರೂಪಾಯಿಗಳ ಲಾಭಾಂಶದ ಚೆಕ್ ಅನ್ನು ಹಣಕಾಸು ಸಚಿವರಿಗೆ ಹಸ್ತಾಂತರಿಸಿದರು. ಬ್ಯಾಂಕಿಂಗ್ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಭಾರತ ಸರ್ಕಾರದ 'ವಿಕಸಿತ ಭಾರತ'ದ ದೂರದೃಷ್ಟಿಗೆ ಬೆಂಬಲ ನೀಡಲು ಇಂಡಿಯನ್ ಬ್ಯಾಂಕ್ ಸದಾ ಬದ್ಧವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಈ ಎಲ್ಲಾ ಬ್ಯಾಂಕುಗಳು ತೃಪ್ತಿಕರ ಲಾಭಾಂಶ ನೀಡಲು ಅವುಗಳ ಆಂತರಿಕ ಆರ್ಥಿಕ ಶಿಸ್ತು ಮುಖ್ಯ ಕಾರಣವಾಗಿದೆ. ಲೂಟಿಗಳು ಮತ್ತು ವಂಚನೆಗಳಿಗೆ ಬ್ರೇಕ್ ಹಾಕಿ, ತಮ್ಮ ಪ್ರಮುಖ ವ್ಯವಹಾರ ವಿಭಾಗಗಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಾಯ್ದುಕೊಳ್ಳುವಲ್ಲಿ ಬ್ಯಾಂಕುಗಳು ಯಶಸ್ವಿಯಾಗಿವೆ. ಇದರೊಂದಿಗೆ ತಮ್ಮ ಆಸ್ತಿಯ ಗುಣಮಟ್ಟವನ್ನು ಬಲಪಡಿಸುವುದು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಗ್ರಾಹಕಸೇವೆ ಉಪಕ್ರಮಗಳಿಗೆ ಆದ್ಯತೆ ನೀಡಿರುವುದರಿಂದ ಈ ಮಟ್ಟದ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.

### ಬ್ಯಾಂಕಿನ ಶಾಖೆಗೆ ಅಥವಾ ವಾಣಿಜ್ಯ ಮಳಿಗೆಗೆ ಸ್ಥಳ ಲಭ್ಯವಿದೆ

ನಂ.135, ಕೆ.ಎಚ್.ರಸ್ತೆ, ಬೆಂಗಳೂರು - 560027 ಇಲ್ಲಿ ಬ್ಯಾಂಕ್ / ಕಚೇರಿಗಳಿಗೆ ಸುಸಜ್ಜಿತವಾದ ವಾಣಿಜ್ಯ ಸ್ಥಳವು ಲಭ್ಯವಿದೆ.

**ನೆಲ ಮಹಡಿ, 1600 ಚದರ ಅಡಿ**

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ., ನಂ. 132, 3ನೇ ಮಹಡಿ, ಬೆಂಗಳೂರು - 560027

ಶ್ರೀ ಅನಿಲ ಎಚ್. ಕಿರೇಸೂರ, ಉಪಮುಖ್ಯಕಾರ್ಯನಿರ್ವಹಣಾಧಿಕಾರಿ, ಮೊಬೈಲ್ ಸಂಖ್ಯೆ : 7411332655

## ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿವೃತ್ತ ಸಿಬ್ಬಂದಿಗೆ ಸನ್ಮಾನ

**ವಿಜಯಪುರ :** ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿ., ವಿಜಯಪುರ ವತಿಯಿಂದ 30-06-2026 ರಂದು ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಂ. ಕೆ. ಜೋಶಿ, ತಾಳಿಕೋಟೆ ಶಾಖೆಯ ವ್ಯವಸ್ಥಾಪಕರಾದ ಶ್ರೀ ಆರ್. ಎಚ್. ಗೆಜ್ಜಿ ಹಾಗೂ ಸಿಂದಗಿ ಶಾಖೆಯ ಸಿಪಾಯಿ ಶಶಿಕಾಂತ ಮೊಪಗಾರ ಅವರಿಗೆ ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಆಶ್ರೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅರ್ಜುನ. ಜಿ. ಲಮಾಣಿ ಅವರು ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷೆಯಾದ ಶ್ರೀಮತಿ ಪುಷ್ಪಾ ಎಸ್. ಗಜಿನಿಮಠ ಅವರು ಗೌರವ ಉಪಸ್ಥಿತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ "ಕರ್ನಾಟಕ ರಾಜ್ಯ ಪಟ್ಟಣ



ಸಹಕಾರ ಬ್ಯಾಂಕುಗಳ ಮಹಾಮಂಡಳ, ಬೆಂಗಳೂರಿನ ನಿರ್ದೇಶಕರು ಹಾಗೂ ಬ್ಯಾಂಕಿನ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಶ್ರೀ ಆನಂದಗೌಡ ಬಿರಾದಾರ, "ಬ್ಯಾಂಕಿನ ನಿರ್ದೇಶಕರಾದ ಶ್ರೀ ಅರವಿಂದ ಬಿ. ಹೂಗಾರ, ಶ್ರೀ ಹಣಮಂತ ಬಿ. ಕೊಣದಿ, ಶ್ರೀ ಪ್ರಶಾಂತ ಎಸ್. ಚನಗೊಂಡ, ಶ್ರೀ ಅಲ್ಲಾಬಕ್ಷ ಎಂ. ವಾಲೀಕಾರ, ಶ್ರೀ ಅಶೋಕ ವಿ. ಚನಬಸಗೋಳ, ಶ್ರೀ ಮಲಕಪ್ಪ ಎಸ್. ಟಕ್ಕಳಕಿ, ಶ್ರೀ ಚಂದ್ರಶೇಖರ ಟಿ. ಜಿತ್ತಿ, ಶ್ರೀ ಸೈಯದ್ ಜುಬೇರ್, ಎಸ್. ಕೆರೂರ, ಶ್ರೀ ಹನುಮಂತರಾಯ ಜಿ. ಸಿಂದಗಿ, ಶ್ರೀ ಮಹೇಶ್ ಟಿ. ನಾಯಕ್, ಶ್ರೀ ಸರ್ಪರಾಜ್ ಎಸ್. ಕಂದಗಲ್, ಶ್ರೀಮತಿ ಗೀತಾ ಎಸ್. ಹತ್ತಿ, ವ್ಯವಸ್ಥಾಪಕರಾದ ಶ್ರೀ ಸಿ.ಎಸ್. ಹಿರೇಮಠ ಅವರು ಉಪಸ್ಥಿತರಿದ್ದರು.

## ದಿ ಕರ್ನಾಟಕ ಕೋ - ಆಪ್ ಬ್ಯಾಂಕಿಗೆ ರೂ. 102.52 ಲಕ್ಷ ನಿವ್ವಳ ಲಾಭ

**ಮುದ್ದೇಬಿಹಾಳ :** ದಿ ಕರ್ನಾಟಕ ಕೋ-ಆಪ್ ಬ್ಯಾಂಕು ಮಾರ್ಚ್ 31 2026ಕ್ಕೆ ಅಂತ್ಯಗೊಂಡ 2025-26 ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ. 1,04,678.67 ಲಕ್ಷ ವ್ಯವಹಾರ ಮಾಡಿದ್ದು, ಒಟ್ಟು ರೂ. 1915.20 ಲಕ್ಷ ಆದಾಯ ಗಳಿಸಿದ್ದು, ಇದರಲ್ಲಿ ರೂ.340.53 ಲಕ್ಷ ಲಾಭ ಸಂಪಾದಿಸಿ, ರೂ.141.81ಲಕ್ಷ ಕರಡು ಸಾಲ ನಿಧಿಗೆ, ರೂ. 96.20 ಲಕ್ಷ ಆದಾಯ ತೆರಿಗೆ ಪಾವತಿಸಿ ರೂ 102.52 ಲಕ್ಷ ನಿವ್ವಳ ಲಾಭಗಳಿಸಿದೆ, ಮುಂಬರುವ ವರ್ಷಗಳಲ್ಲಿ ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಲು ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಿದೆ, ಇದೆ ಜುಲೈ 01 2026 ರಿಂದ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಪ್ರಾರಂಭಿಸಿದ್ದು, ಗ್ರಾಹಕರು ಬ್ಯಾಂಕಿಗೆ ನೀಡಿದ ರಿಜಿಸ್ಟರ್ ಮೊಬೈಲ್ ಸಂಖ್ಯೆಯ ವಾಟಾಪ್ಪ ಮುಖಾಂತರ ತಮ್ಮ ಎಲ್ಲ ಖಾತೆಗಳ ಸಂಪೂರ್ಣ ಮಾಹಿತಿಯನ್ನು ನೋಡಲು ಅವಕಾಶ ಕಲ್ಪಿಸಿದೆ. ಮುಂಬರುವ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಪ್ರಭುದೇವ (ರಾಜು) ಕಲಬುರ್ಗಿ ಇವರು ತಿಳಿಸಿದರು.

ಪ್ರಸ್ತುತ 7241 ಸಾಮಾನ್ಯ ಸದಸ್ಯರು, 1965 ಸಹ ಸದಸ್ಯರು ಹೀಗೆ ಒಟ್ಟು 9206 ಸದಸ್ಯರಿದ್ದು, ಒಟ್ಟು ರೂ. 513.90 ಲಕ್ಷ ಶೇರು ಬಂಡವಾಳ, ರೂ 3375.25 ಲಕ್ಷ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, ಒಟ್ಟು 20335 ಗ್ರಾಹಕರಿಂದ ರೂ. 17708.24 ಲಕ್ಷ ಠೇವಣಿಗಳು ಹೊಂದಿದ್ದು, ಒಟ್ಟು 2068 ಸಾಲಗಾರರಿಂದ ವರ್ಷಾಂತ್ಯಕ್ಕೆ ಬರತಕ್ಕ ಸಾಲ ಬಾಕಿ ರೂ. 11359.28 ಲಕ್ಷ, ಇದರ ಪೈಕಿ ಒಟ್ಟು 325 ಸಾಲಗಾರರಿಂದ ಮುದ್ದತ ಮೀರಿದ ಬರತಕ್ಕ ಮೊತ್ತ ರೂ. 357.35 ಲಕ್ಷ, ಇದು ಶೇ. 3.15ರಷ್ಟಿದೆ ಎಂದು ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ಚಲವಾದಿ ತಿಳಿಸಿದರು.

ಕಾಯ್ದಿಟ್ಟ ನಿಧಿಯ ಠೇವಣಿ ರೂ. 1516.15 ಲಕ್ಷ, ಕೇಂದ್ರ ಮತ್ತು ರಾಜ್ಯ ಸರಕಾರಿ ಭದ್ರತಾ ಪತ್ರಗಳಲ್ಲಿ ರೂ. 4028.11 ಲಕ್ಷ ಹಾಗೂ ಇತರ ಬ್ಯಾಂಕುಗಳಲ್ಲಿ ರೂ. 3144.45



ಶ್ರೀ ಪ್ರಭುದೇವ ರಾಜಪ್ಪ ಕಲಬುರ್ಗಿ  
ಅಧ್ಯಕ್ಷರು



ಶ್ರೀ ಮಲ್ಲಿಕಾರ್ಜುನ ಎಸ್. ಬಿದರಕುಂದಿ  
ಪ್ರಧಾನ ವ್ಯವಸ್ಥಾಪಕರು

ಲಕ್ಷಗಳಷ್ಟು ಹೂಡಿಕೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ ರೂ. 16191.95 ಲಕ್ಷ ಸಾಲ ವಿತರಿಸಿದೆ, ಒಟ್ಟು 127 ಸಾಲಗಾರರಿಂದ ಬರತಕ್ಕ ಅನುತ್ಪಾದಕ ಸಾಲದ ಮೊತ್ತ ರೂ. 362.91 ಲಕ್ಷವಿದ್ದು, ಒಟ್ಟು ಬರತಕ್ಕ ಸಾಲದ ಮೊತ್ತಕ್ಕೆ ಶೇ. 3.19ರಷ್ಟು ಇದ್ದು ನಿವ್ವಳ ಎನ್.ಪಿ.ಎ ಶೇಕಡಾ ಶೇ. "0" ರಷ್ಟು ಇರುತ್ತದೆ. ಹಾಗೂ ವರ್ಷಾಂತ್ಯಕ್ಕೆ ಸಿ.ಆರ್.ಎ.ಆರ್. ಪ್ರಮಾಣ ಶೇ.21.75 ರಷ್ಟು ಇದ್ದು, ಇದು ಬ್ಯಾಂಕಿನ ಭದ್ರತೆಗೆ ಸಾಕ್ಷಿಯಾಗಿದೆ. ಒಟ್ಟು ದುಡಿಯುವ ಬಂಡವಾಳವು ರೂ.21948.50 ಲಕ್ಷ ಇರುತ್ತದೆ.


ಸಭೆಯಲ್ಲಿ ನಿರ್ದೇಶಕರಾದ ಶ್ರೀ ಸಂಗನಗೌಡ ಅ. ಬಿರಾದಾರ, ಸತೀಶಕುಮಾರ ನೇ. ಓಸ್ವಾಲ, ರಾಜಶೇಖರ ಕರಡಿ, ನಿಂಗಪ್ಪ ಚಟ್ಟೇರ, ಅಜಿತ ನಾಗರಾಣ, ಚಂದ್ರಶೇಖರ ಸಜ್ಜನ, ಚನ್ನಪ್ಪಗೌಡ ಲ.ಬಿರಾದಾರ, ಗುರಲಿಂಗಪ್ಪಗೌಡ ಭೀ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಎಮ್. ಬೂದಿಹಾಳಮಠ, ಶ್ರೀಮತಿ ರಕ್ಷೀತಾ ಎಸ್. ಬಿದರಕುಂದಿ, ಶ್ರೀಶೈಲ ಪೂಜಾರಿ, ವೃತ್ತಪರ ನಿರ್ದೇಶಕರಾದ ನಾಗಭೂಷಣ ನಾವದಗಿ, ರವಿ ಗೂಳಿ ಹಾಗೂ ವ್ಯವಸ್ಥಾಪಕರಾದ ಶ್ರೀಮತಿ ಸುಮಾ ನಾಡಗೌಡ, ಸಹಾಯಕ ವ್ಯವಸ್ಥಾಪಕರಾದ ಪ್ರಶಾಂತ ಲಕ್ಷ್ಮಿ, ಲೆಕ್ಕಗರಾದ ಹಿರಾಲಾಲ ಲಮಾಣಿ, ಸಹಾಯಕ ಲೆಕ್ಕಗರಾದ ಸಂತೋಷ ಜಿರ್ಲಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

## ಶಿವ ಸಹಕಾರಿ ಬ್ಯಾಂಕ್ ನಿಯಮಿತ, ಶಿಕಾರಿಪುರದಲ್ಲ ವ್ಯವಸ್ಥಾಪಕರಿಗೆ ಜೀರ್ಣೋದ್ಧಾರ ಹಾಗೂ ನೂತನ ವ್ಯವಸ್ಥಾಪಕರಿಗೆ ಅಭಿನಂದನಾ ಸಮಾರಂಭ

**ಶಿಕಾರಿಪುರ:** ಶಿವ ಸಹಕಾರಿ ಬ್ಯಾಂಕ್ ನಿಯಮಿತ, ಶಿಕಾರಿಪುರದ ವ್ಯವಸ್ಥಾಪಕರಾಗಿದ್ದ ಶ್ರೀ ಬಸವರಾಜಪ್ಪ ಕೆ.ಆರ್. ಅವರು ದಿನಾಂಕ:30-06-2026 ರಂದು ವಯೋನಿವೃತ್ತಿ ಹೊಂದಿದ ಪ್ರಯುಕ್ತ, ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಮರುಳಸಿದ್ಧ ನಿತ್ಯ ನಿಧಿ (ಪಿಗ್ಮಿ) ಸಂಗ್ರಹಕಾರರ ವತಿಯಿಂದ ಬ್ಯಾಂಕಿನ ಆಡಳಿತ ಮಂಡಳಿ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಹಾದೇವ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಗ್ಮಿ ಸಂಗ್ರಹಕಾರರಾದ ಶ್ರೀ ಕೋರಿ ಬಸವರಾಜ ಅವರು ದೇವತಾ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಬಿ. ಲೀಲಾವತಿ ಶಿವಾನಂದಪ್ಪ ಹಾಗೂ ನಿರ್ದೇಶಕರಾದ ಶ್ರೀ ಎಲ್. ಗಣೇಶ್, ಶ್ರೀ ಮನು ಬಣಕಾರ (ಹಿತ್ತಲ), ಶ್ರೀ ಹೆಚ್.ಎಸ್. ರವೀಂದ್ರ (ಶಿಕಾರಿಪುರ), ಶ್ರೀ ಎಸ್. ನಾಗರಾಜ್ (ಗಬ್ಬೂರು), ಶ್ರೀ ಆರ್. ಶಿವಕುಮಾರ್ (ಈಸೂರು), ಶ್ರೀ ಜಾತ್ರೆ ಷಣ್ಮುಖಪ್ಪ ಶಿಕಾರಿಪುರ ಶ್ರೀ ಬಿ. ಪರಮೇಶ್ವರಪ್ಪ (ಮಳೂರು), ಶ್ರೀಮತಿ ಶೋಭ ಸಿ.ಕೆ., ಶ್ರೀ ಕೆ.ಎಂ. ಪ್ರಕಾಶ್ (ಶಿಕಾರಿಪುರ) ಹಾಗೂ ಶ್ರೀ ಜಿ.



ಪರಮೇಶ್ವರಪ್ಪ (ಶಿಕಾರಿಪುರ) ಉಪಸ್ಥಿತರಿದ್ದರು.

ಅಲ್ಲದೆ, ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಸ್.ಪಿ ಚಂದ್ರೇಗೌಡ, ಬ್ಯಾಂಕಿನ ಸಂಸ್ಥಾಪಕ ಮಂಡಳಿಯ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ನಿರ್ದೇಶಕರುಗಳು, ಎಲ್ಲಾ ಮಾಜಿ ಅಧ್ಯಕ್ಷರುಗಳು ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸಮಾಜದ ಹಿರಿಯರು, ಯುವ ಮುಖಂಡರು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ನೂತನ ವ್ಯವಸ್ಥಾಪಕರಾಗಿ ಆಡಳಿತ ಮಂಡಳಿಯಿಂದ ನೇಮಕಗೊಂಡಿರುವ ಶ್ರೀ ಅರವಿಂದ ಕುಮಾರ್ ಜಿ.ಪಿ. ಅವರನ್ನು ಅಧ್ಯಕ್ಷರು ಅಭಿನಂದಿಸಿದರು.



### ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ



**ಬೆಂಗಳೂರು:** ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ಇದರ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಗೋಪಾಲ್. ಹೆಚ್.ಸಿ ರವರು ಉಪಾಧ್ಯಕ್ಷರಾದ ಡಾ. ವೆಂಕಟೇಶಮೂರ್ತಿ ಪಿ.ಎಲ್. ರವರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.

## ಬ್ಯಾಂಕುಗಳು ಗ್ರಾಹಕರಿಗೆ ತಿಳಿಸದೆ ಪಿಂಚಣಿ ಹಣ ಕಡಿತಗೊಳಿಸುವಂತಿಲ್ಲ : ಆರ್‌ಬಿಐ

**ನವದೆಹಲಿ :** ಸರ್ಕಾರಿ ಪಿಂಚಣಿದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ಫೋರ್ಮ್ ಬ್ಯಾಂಕ್ ಗಳು ಗ್ರಾಹಕರ ಖಾತೆಯಿಂದ ದಿಢೀರ್ ಆಗಿ ಪಿಂಚಣಿ ಹಣವನ್ನು ಕಡಿತಗೊಳಿಸುವಂತಿಲ್ಲ ಎಂದು ತಿಳಿಸಿದೆ. ಪಿಂಚಣಿದಾರರ ಬ್ಯಾಂಕ್ ಖಾತೆಗಳಿಂದ ಆಗುವ ಹಠಾತ್ ಕಡಿತಗಳನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ತರಲು ಆರ್‌ಬಿಐ ಈ ಹೊಸ ಮಹತ್ವದ ನಿರ್ದೇಶನವನ್ನು ನೀಡಿದೆ.

ತನ್ನ ಪಿಂಚಣಿ ವಿತರಣಾ ನಿಯಮಗಳಿಗೆ ತಿದ್ದುಪಡಿ ತಂದಿರುವ ಆರ್‌ಬಿಐ, ಸರ್ಕಾರಿ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಪಾವತಿಯಾಗಿದ್ದರೆ, ಅವರಿಗೆ ಮೊದಲು ಮಾಹಿತಿ ನೀಡದೆ ಬ್ಯಾಂಕುಗಳು ಆ ಹಣವನ್ನು ವಾಪಸ್ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಗತ್ಯವಿದ್ದಲ್ಲಿ, ಹಣ ಕಡಿತಗೊಳಿಸುವ ಮುನ್ನ ಪಿಂಚಣಿದಾರರ ಒಪ್ಪಿಗೆಯನ್ನೂ ಪಡೆಯಬೇಕಾಗುತ್ತದೆ.

**ಆರ್‌ಬಿಐ ಬದಲಾಯಿಸಿರುವ ನಿಯಮವೇನು?**

**ಮುಂಗಡ ನೋಟೀಸ್ ಕಡ್ಡಾಯ :** ಬ್ಯಾಂಕಿನಿಂದ ಯಾವುದೇ ಹೆಚ್ಚುವರಿ ಪಿಂಚಣಿ ಮೊತ್ತ ಜಮೆಯಾಗಿದ್ದರೆ, ಅದನ್ನು ಮರು ಪಡೆಯುವ ಮುನ್ನ ಬ್ಯಾಂಕುಗಳು ಪಿಂಚಣಿದಾರರಿಗೆ ಸೂಕ್ತ ನೋಟೀಸ್ ನೀಡಬೇಕು. ಪಿಂಚಣಿದಾರರ ಗಮನಕ್ಕೆ ತರದೆ ಯಾವುದೇ ಕಡಿತ ಪ್ರಕ್ರಿಯೆಯನ್ನು ಆರಂಭಿಸುವಂತಿಲ್ಲ.

**ಗ್ರಾಹಕರ ಒಪ್ಪಿಗೆ :** ನಿಯಮಗಳ ಪ್ರಕಾರ, ಹಣ ಕಡಿತಗೊಳಿಸುವ ಮುನ್ನ ಅನ್ವಯವಾಗುವ ಸಂದರ್ಭಗಳಲ್ಲಿ ಪಿಂಚಣಿದಾರರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.

**ಸ್ವಯಂಚಾಲಿತ ಡೆಬಿಟ್ ಇಲ್ಲ :** ಬ್ಯಾಂಕುಗಳು ತಮ್ಮ ಇಷ್ಟದಂತೆ ಸ್ವಯಂಚಾಲಿತವಾಗಿ ಹಣವನ್ನು ಕಡಿತಗೊಳಿಸುವಂತಿಲ್ಲ. ಇಡೀ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿರಬೇಕು ಎಂದು ಆರ್‌ಬಿಐ ಸೂಚಿಸಿದೆ.

**ಈ ನಿಯಮದ ಅಗತ್ಯವೇಕೆ?**

ಕೆಲವೊಮ್ಮೆ ಲೆಕ್ಕಾಚಾರದ ದೋಷಗಳು, ವಿಳಂಬಿತ ಪರಿಷ್ಕರಣೆಗಳು ಅಥವಾ ಆಡಳಿತಾತ್ಮಕ ತಪ್ಪುಗಳಿಂದಾಗಿ ಪಿಂಚಣಿದಾರರ ಖಾತೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಜಮೆಯಾಗುತ್ತಿತ್ತು. ಇದುವರೆಗೆ ಬ್ಯಾಂಕುಗಳು ಯಾವುದೇ ಮುನ್ಸೂಚನೆ ನೀಡದೆ ಈ ಹೆಚ್ಚುವರಿ ಹಣವನ್ನು ಗ್ರಾಹಕರ ಖಾತೆಯಿಂದ ನೇರವಾಗಿ ಕಡಿತಗೊಳಿಸುತ್ತಿದ್ದವು. ದೈನಂದಿನ ಖರ್ಚುಗಳಿಗಾಗಿ ಕೇವಲ ಮಾಸಿಕ ಪಿಂಚಣಿಯನ್ನೇ ನಂಬಿಕೊಂಡಿರುವ ನಿವೃತ್ತ ನೌಕರರಿಗೆ ಈ ಹಠಾತ್ ಕಡಿತ ದೊಡ್ಡ ಹೊಡೆತ ನೀಡುತ್ತಿತ್ತು ಮತ್ತು ಆರ್ಥಿಕ ಸಂಕಷ್ಟ ತಂದೊಡ್ಡುತ್ತಿತ್ತು. ಈ



ಸಮಸ್ಯೆಗೆ ಮುಕ್ತಿ ನೀಡಲು ಆರ್‌ಬಿಐ ಈಗ ಮುಂದಾಗಿದೆ.

**ಅಂಡರ್‌ಟೇಕಿಂಗ್ (ಮುಚ್ಚಳಿಕೆ ಪತ್ರ) ಕಡ್ಡಾಯ :** ಹೊಸ ನಿಯಮದ ಪ್ರಕಾರ, ಪಿಂಚಣಿದಾರರು ಪಿಂಚಣಿ ಖಾತೆಯನ್ನು ಪ್ರಾರಂಭಿಸುವಾಗ ಬ್ಯಾಂಕುಗಳು ಅವರಿಂದ ಲಿಖಿತ ಮುಚ್ಚಳಿಕೆ ಪತ್ರವನ್ನು ಪಡೆಯಬೇಕಾಗುತ್ತದೆ.

**ಮುಚ್ಚಳಿಕೆಯಲ್ಲಿ ಏನಿರಲಿದೆ?:** ಒಂದು ವೇಳೆ ಬ್ಯಾಂಕಿನಿಂದ ಖಾತೆಗೆ ಹೆಚ್ಚುವರಿ ಪಿಂಚಣಿ ಜಮೆಯಾದರೆ, ಬ್ಯಾಂಕಿನಿಂದ ಸೂಕ್ತ ನೋಟೀಸ್ ಪಡೆದ ನಂತರ ಆ ಮೊತ್ತವನ್ನು ಮರುಪಾವತಿಸಲು ಪಿಂಚಣಿದಾರರು ಸಮ್ಮತಿಸುತ್ತಾರೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿರುತ್ತದೆ. ಇದು ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

**ಪಿಂಚಣಿದಾರರ ಮೇಲಾಗುವ ಪರಿಣಾಮಗಳೇನು?**

ಈ ಹೊಸ ನಿಯಮಗಳು ಬ್ಯಾಂಕುಗಳು ಹೆಚ್ಚುವರಿ ಹಣವನ್ನು ವಾಪಸ್ ಪಡೆಯುವುದನ್ನು ತಡೆಯುವುದಿಲ್ಲ. ತಪ್ಪು ಲೆಕ್ಕಾಚಾರದಿಂದಾಗಿ ಹೆಚ್ಚಿನ ಹಣ ಜಮೆಯಾಗಿದ್ದರೆ ಬ್ಯಾಂಕ್ ಅದನ್ನು ವಾಪಸ್ ಪಡೆಯುವ ಹಕ್ಕನ್ನು ಹೊಂದಿರುತ್ತದೆ. ಆದರೆ, ಇನ್ಫೋರ್ಮ್ ಬ್ಯಾಂಕುಗಳು ತಮಗೆ ಇಷ್ಟಬಂದ ಹಾಗೆ ಹಣ ಕಡಿತಗೊಳಿಸುವಂತಿಲ್ಲ. ಆರ್‌ಬಿಐ ನಿಗದಿಪಡಿಸಿದ ನಿಯಮಾವಳಿಗಳನ್ನು ಪಾಲಿಸಿ, ಗ್ರಾಹಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಪಾರದರ್ಶಕವಾಗಿ ಮಾತ್ರ ಹಣವನ್ನು ವಾಪಸ್ ಪಡೆಯಬಹುದು. ಮಾಸಿಕ ಪಿಂಚಣಿಯನ್ನೇ ಪ್ರಮುಖ ಆದಾಯದ ಮೂಲವಾಗಿ ನಂಬಿಕೊಂಡಿರುವ ದೇಶದ ಲಕ್ಷಾಂತರ ಸರ್ಕಾರಿ ಪಿಂಚಣಿದಾರರಿಗೆ ಆರ್‌ಬಿಐನ ಈ ನಿರ್ಧಾರವು ದೊಡ್ಡ ನಿರಾಸೆ ಮತ್ತು ಆರ್ಥಿಕ ರಕ್ಷಣೆಯನ್ನು ನೀಡಿದೆ.

## ಭಾರತದ ಬಾಹ್ಯಸಾಲ ರೂ. 72 ಲಕ್ಷ ಕೋಟಿಗೆ ಏರಿಕೆ

**ಮುಂಬೈ :** 2025-26ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ದೇಶದ ಒಟ್ಟು ಬಾಹ್ಯ ಸಾಲವು ರೂ. 72.11 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. 2024-25ರ ಆರ್ಥಿಕ ವರ್ಷದಲ್ಲಿ ದೇಶದ ಬಾಹ್ಯ ಸಾಲವು ರೂ. 69.60 ಲಕ್ಷ ಕೋಟಿಯಷ್ಟಿತ್ತು. ಇದಕ್ಕೆ ಹೋಲಿಸಿದರೆ ಅಂದಾಜು ರೂ. 2.51 ಲಕ್ಷ ಕೋಟಿ ಹೆಚ್ಚಳವಾಗಿದೆ. ರೂಪಾಯಿ ಮತ್ತು ಇತರೆ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಮೌಲ್ಯದಲ್ಲಿನ ಏರಿಕೆಯಿಂದ ಸಾಲದ ಪ್ರಮಾಣವು ಏರಿಕೆಯಾಗಿದೆ ಎಂದು ಹೇಳಿದೆ. ಬಾಹ್ಯಸಾಲ ಮತ್ತು ಜಿಡಿಪಿ ನಡುವಿನ ಅನುಪಾತವು ಕಳೆದ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಶೇ.19.8ರಿಂದ ಶೇ 20.8ಕ್ಕೆ ಏರಿಕೆಯಾಗಿದೆ. ದೀರ್ಘಾವಧಿ ಸಾಲವು (ಒಂದು ವರ್ಷದ ಮೇಲ್ಪಟ್ಟು) ರೂ. 58 ಲಕ್ಷ ಕೋಟಿಯಷ್ಟಾಗಿದೆ. ಒಟ್ಟು ಬಾಹ್ಯಸಾಲದಲ್ಲಿ ಅಲ್ಪಾವಧಿ ಸಾಲದ ಪಾಲು (ಒಂದು ವರ್ಷದೊಳಗಿನ ಸಾಲವು) ಶೇ.19.6ರಷ್ಟಾಗಿದೆ. ಇದೇ ವೇಳೆ ವಿವೇಶಿ ವಿನಿಮಯ ಮೀಸಲು ಮತ್ತು ಅಲ್ಪಾವಧಿ ಸಾಲದ ನಡುವಿನ ಅನುಪಾತವು ಶೇ.21.6ಕ್ಕೆ ಹೆಚ್ಚಳವಾಗಿದೆ.



## ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



**01. ಸಾಲಗಾರರು ತಮ್ಮ ಸುಸ್ತಿ ಸಾಲವನ್ನು ಪೂರ್ಣ ಮರುಪಾವತಿಸಿದಲ್ಲಿ ದಂಡ ಬಡ್ಡಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಬಡ್ಡಿಯನ್ನು ಮನ್ನಾ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ರೀತಿ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿಗೆ ಅಧಿಕಾರವಿದೆಯೇ? ಹೌದಾದರೆ ಸಂಬಂಧಿತ ರಿಜರ್ವ್ ಬ್ಯಾಂಕಿನ ಸುತ್ತೋಲೆಯನ್ನು ಉಲ್ಲೇಖಿಸಿ.**

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

**ಉತ್ತರ :** ಬ್ಯಾಂಕ್ ತನ್ನ ಸಾಲದ ಖಾತೆಗಳನ್ನು ಇತ್ಯರ್ಥಪಡಿಸಲು, ಮಂಡಳಿಯಿಂದ ಅನುಮೋದಿತವಾದ 'ಒಂದು ಬಾರಿ ಇತ್ಯರ್ಥ ಯೋಜನೆ' (One-Time Settlement - OTS) ಅಥವಾ 'ರಾಜಿ ಇತ್ಯರ್ಥ ನೀತಿ'ಯ (Compromise Settlement Policy) ಅಡಿಯಲ್ಲಿ ಸುಸ್ತಿದಾರರ ಬಡ್ಡಿಯನ್ನು ಮನ್ನಾ ಮಾಡಬಹುದು. ಬಡ್ಡಿ ಮನ್ನಾ ಅಥವಾ ಸಾಲ ಇತ್ಯರ್ಥದ ನಿರ್ಧಾರಗಳು ಮಂಡಳಿಯಿಂದ ಅನುಮೋದಿತವಾದ ಸ್ಪಷ್ಟವಾದ, ಪಾರದರ್ಶಕವಾದ ಮತ್ತು ತಾರತಮ್ಯವಿಲ್ಲದ ನೀತಿಯನ್ನು ಆಧರಿಸಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 'ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಅವಕಾಶ ಕಲ್ಪಿಸುವಿಕೆ' (IRAC) ಮಾನದಂಡಗಳನ್ನು ಮಂಡಳಿಯು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಾರತೀಯ ರಿಜರ್ವ್ ಬ್ಯಾಂಕಿನ ಒತ್ತಡದಲ್ಲಿರುವ ಆಸ್ತಿಗಳ ಪರಿಹಾರ (Resolution of Stressed Assets) ನಿರ್ದೇಶನಗಳು - 2025ರಲ್ಲಿ ಈ ಸಂಬಂಧಿತ ಮಾಹಿತಿಗಳು ದೊರೆಯಲಿವೆ.

## ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕಿನ 22ನೇ ಶಾಖೆ ಉದ್ಘಾಟನೆ

1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ನೂತನ ಎಟಿಎಂ ಅನ್ನು ಭಾನುವಾರ, ಜೂನ್ 28ರಂದು ದೇರಳಕಟ್ಟೆಯ ಫಾ.ಮುಲ್ಲರ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಉದ್ಘಾಟಿಸಿತು.

ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ದೇರಳಕಟ್ಟೆಯ ಫಾ.ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ.ಫಾ. ನಿಲೇಶ್ ಕ್ರಾಸ್ತಾ ಅವರು ಎಟಿಎಂ ಅನ್ನು ಉದ್ಘಾಟಿಸಿ ಚಾಲನೆ ನೀಡಿದರು. ಉಸುಲಿನ್ ಫ್ರಾನ್ಸಿಸ್ಕಸ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ವಂ.ಸಿ. ಮಿಲ್ಲಿ ಫೆರ್ನಾಂಡಿಸ್ ಅವರು ಸೇಫ್ ರೂಂ ಅನ್ನು ಉದ್ಘಾಟಿಸಿದರೆ, ಫಾ. ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯೂಟಿಕಲ್ ವಿಭಾಗದ (FMHPD) ಆಡಳಿತಾಧಿಕಾರಿ ವಂ.ಫಾ.ನಲ್ಲನ್ ದೀರಜ್ ಪಾಯ್ಸ್ ಅವರು ಬ್ಯಾಂಕಿನ ಇ-ಸ್ಪಾಂಪ್ ಸೇವೆಗೆ ಚಾಲನೆ ನೀಡಿದರು. ಪಾಣೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ವಂ.ಫಾ. ವಿಕ್ಟರ್ ಡಿ'ಮೆಲ್ಲೊ ಅವರು ನೂತನ ಶಾಖೆಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಂ.ಸಿ. ಮಿಲ್ಲಿ ಫೆರ್ನಾಂಡಿಸ್ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ರೆವ. ಫಾ.ನಿಲೇಶ್ ಕ್ರಾಸ್ತಾ ಹಾಗೂ ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ'ಸಿಲ್ವಾ, ನಿರ್ದೇಶಕರಾದ ಆಂಡ್ರ್ಯೂ ಡಿ'ಸೋಜಾ, ಡೇವಿಡ್ ಡಿ'ಸೋಜಾ, ಮೆಲ್ವಿನ್ ವಾಸ್, ಜೆ.ಪಿ.ರೋಡ್ರಿಗಸ್, ಅನಿಲ್ ಪತ್ರಾಪ್ರೊ, ಎಲ್ವಾಯ್ ಕಿರಣ್ ಕ್ರಾಸ್ತಾ, ಐರಿನ್ ರೆಬೆಲ್ಲೋ, ವಿನೆಂಟ್ ಲಸ್ರಾದೊ, ಸುಶಾಂತ್ ಸಲ್ವಾನ್, ಫೆಲಿಕ್ಸ್ ಡಿಕೊಜ್, ಅಲ್ವಿನ್ ಪಿ.ಮೊಂತೇರೊ ಹಾಗೂ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

## ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಕಲ್ಬುರ್ಗಿ ಶಾಖೆಯಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟೆಯವರ ಜನ್ಮದಿನ ಆಚರಣೆ

**ಕಲಬುರ್ಗಿ :** ದಿನಾಂಕ: 2 ಜುಲೈ 2026ರಂದು ವಚನ ಪಿತಾಮಹ ಡಾ. ಫ. ಗು. ಹಳಕಟ್ಟೆ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸೌಂದರ್ಯ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಕಲಬುರ್ಗಿ ಶಾಖೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸೋಮಶೇಖರ್ ಟಿಂಗ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾಲಾಶ್ರೀ ಕಣ್ಣಿ ಸಮಾಜಸೇವಕರು ಹಾಗೂ ಶ್ರೀ ವಿನೋದ್ ಕುಮಾರ್ ಜನವರಿ, ವಕೀಲರು ಹಾಗೂ ಕಲ್ಯಾಣ್ ಕುಮಾರ್ ಸಿಲುವಂತ್ ಹಾಗೂ ರಾಜಕುಮಾರ್ ಬಿ. ಉದನೂರು ಅಪ್ಪಾಜಿ ಶಿಕ್ಷಣ ಸಂಸ್ಥೆ, ಕಾರ್ಯಕ್ರಮದ ನಿರೂಪಣೆ ಶ್ರೀ ಭೀಮಾಶಂಕರ್ ಪಾಟೀಲ್ ಕಣ್ಣಿ ಶಿಕ್ಷಕರು, ಉಪನ್ಯಾಸ ಶ್ರೀ ಸತೀಶ್ ಜಾಮಗೊಂಡ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಧರ್ಮರಾಯ ಮಮದಾಪುರ ಅವರು ವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿ ಹಾಜರಿದ್ದರು.





### ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಳಗಾವಿಯಲ್ಲಿ 300ವರ್ಷಗಳ ಹಿಂದೆ ಆದಿಲ್‌ಶಾಹಿ ಕಾಲದಲ್ಲಿ ನಿರ್ಮಿಸಲಾಗಿದ್ದ, ಕಸ, ಮಣ್ಣು ಮತ್ತು ಅವಶೇಷಗಳಡಿ ಹೂತುಹೋಗಿದ್ದ ಸುಮಾರು 80 ಅಡಿ ಆಳ ಹೊಂದಿರುವ ಮೆಟ್ಟಿಲು ಬಾವಿಯನ್ನು ಸ್ಥಳೀಯ ಪ್ಯಾಸ್ ಫೌಂಡೇಶನ್, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ಹಾಗೂ ನಿವಾಸಿಗಳ ಸಹಕಾರದೊಂದಿಗೆ ಈ ಪುರಾತನ ಬಾವಿಯನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲಾಗಿದೆ.
- ಆಂಧ್ರದ ಅರ್ಧಮೂರು ಗ್ರಾಮದ ರೈತ ಶಿವನಾರಾಯಣ ರೆಡ್ಡಿ ಅವರು ಮೆಟ್ಟಿಲುಗಳನ್ನು ಏರಿಳಿಯುವುದಕ್ಕೆ ಕಷ್ಟಪಡುತ್ತಿದ್ದ ತಮ್ಮ ಪತ್ನಿ ಸತ್ಯವೇಣಿ ಅವರಿಗಾಗಿ ಮನೆಯಲ್ಲೇ ರೂ. 70 ಸಾವಿರದಲ್ಲಿ ಸ್ವದೇಶಿ ಎಸ್ಕಲೇಟರ್ ಅನ್ನು ನಿರ್ಮಿಸಿ ಪತ್ನಿಯ ಕಷ್ಟ ಪರಿಹರಿಸಿದ್ದಾರೆ.
- ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಜೈಲಿನ ಗೋಡೆಗಳ ಮೇಲೆ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರಂತಹ ರಾಷ್ಟ್ರ ನಾಯಕರ ಚಿತ್ರಗಳ ಜೊತೆಗೆ, ತುಳುನಾಡಿನ ಸಾಂಸ್ಕೃತಿಕ ವೈಭವ, ಜನಪದ ಪರಂಪರೆ ಮತ್ತು ಕಲೆಯ ಸೊಬಗನ್ನು ಬಣ್ಣಗಳಿಂದ ತುಂಬಿದ್ದಾರೆ.

- ಬೆಂಗಳೂರಿನ 13 ವರ್ಷದ ಪ್ರತೀತಿ ಬೊರ್ಡೊಲೊಯ್ ಅವರು, ಇಟಲಿಯಲ್ಲಿ ನಡೆದ ಫಿಡೆ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.
- ಯುರೋಪ್‌ನಲ್ಲಿ ದಾಖಲೆ ಮಟ್ಟದ ತಾಪಮಾನ ಏರಿಕೆಯಾಗಿದ್ದು, ಫ್ರಾನ್ಸ್‌ನಲ್ಲಿ ಕಳೆದ ಎರಡು ವಾರಗಳಲ್ಲಿ ಹೀಟ್‌ವೇವ್‌ನಿಂದಾಗಿ 16,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಬಿಸಿಲ ಬೇಗೆಯ ಜನರ ಜೀವಕ್ಕೆ ಕಂಟಕವಾಗುವುದರ ಜೊತೆಗೆ ಆರೋಗ್ಯ ವ್ಯವಸ್ಥೆ, ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯ ವಲಯಗಳ ಮೇಲೂ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ.
- ಆಂಧ್ರ ಪ್ರದೇಶದ ಮಣ್ಯಂಜಿಲ್ಲೆಯ ಗುಮ್ಮಲಕ್ಷ್ಮಿಪುರದ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯ 7ನೇ ತರಗತಿಯ ಅಸ್ತಸ್ಥಗೊಂಡ ಭುವನೇಶ್ವರಿಯ ಜೀವ ಉಳಿಸಲು ಶಿಕ್ಷಕಿ ಹೇಮನಿ ಅವರು ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು ಕಲ್ಲುಮುಳ್ಳುಗಳಿಂದ ಕೂಡಿದ ರಸ್ತೆಯಲ್ಲಿ ಸಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಸದ್ಯ ಬಾಲಕಿ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.

## ಹಿ ದು ಗ ರ ಅ ನಿ ಸಿ ಕೆ . . .



**ಸೂಕ್ತವಾಗಿದೆ :** ಗ್ರಾಹಕರ ಕ್ರೆಡಿಟ್ ಕಾರ್ಡ್ ಬಳಸಿ ವಂಚನೆಯಾದಾಗ, ಆ ಕುರಿತು, ಆದ ವಂಚನೆಯ ಬಗ್ಗೆ ಬ್ಯಾಂಕಿಗೆ ದೂರು ನೀಡಿದ ಐದು ದಿನಗಳ ಒಳಗೆ, ಬ್ಯಾಂಕುಗಳು ವಹಿವಾಟಿನ ಮೊತ್ತವನ್ನು ಆ ಗ್ರಾಹಕನಿಗೆ ತಾತ್ಕಾಲಿಕವಾಗಿ ಮರು ಭರ್ತಿ ಮಾಡಬೇಕೆಂದು ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸೂಚನೆ ನೀಡಿರುವುದು ಸೂಕ್ತವಾಗಿದೆ. ಇದು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಬಳಸಲು ಧೈರ್ಯ ನೀಡುತ್ತದೆ.

► ನಟರಾಜ್ ಎಂ.ಕೆ., ಬಳ್ಳಾರಿ

**ಅಭಿನಂದನಾರ್ಹವಾಗಿದೆ :** ಬ್ಯಾಂಕುಗಳಿಗೆ ಕಾಲೋಚಿತ ಸಾಲದ ಬೇಡಿಕೆಯಿಂದ ಅಗತ್ಯ ಹಣದ ಕೊರತೆ ಉಂಟಾಗಿದ್ದರ ಹಿನ್ನೆಲೆಯಲ್ಲಿ ಆರ್‌ಬಿಐ ಅಲ್ಪಾವಧಿಯ ಕೊರತೆಗಳನ್ನು ನಿರ್ವಹಿಸಲು ಇತ್ತೀಚೆಗೆ ರೂ. 1.41 ಲಕ್ಷ ಕೋಟಿ ಒದಗಿಸಿದೆ. ಇದರಿಂದಾಗಿ ಹಣದ ಮಾರುಕಟ್ಟೆ ದರಗಳ ಮೇಲೆ ಏಕಾವಕಿ ಕುಸಿತ ಉಂಟಾಗುವ ಸಾಧ್ಯತೆ ನಿವಾರಣೆಯಾದಂತಾಗಿದೆ. ಇದಕ್ಕಾಗಿ ಆರ್‌ಬಿಐ ಅಭಿನಂದನಾರ್ಹವಾಗಿದೆ.

► ಎನ್. ಶಿವಪುತ್ರಪ್ಪ ಪಾಟೀಲ, ಧಾರವಾಡ

ಸಂಪಾದಕರು :  
ಪುಂಡಲೀಕ ಎನ್. ಕೇರೂರೆ,  
ಮುಖ್ಯಕಾರ್ಯನಿರ್ವಹಣಾಧಿಕಾರಿ,  
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ  
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the  
Karnataka State Co-operative Urban Banks Federation Ltd., Bangalore - 560027.  
Published at : # 132, K.H. Road, Bangalore - 560027.  
Printed at : Navarathna Printers, #35, 3<sup>rd</sup> Cross, Sudhamanagar, Bangalore - 560027.